



2075

Tenth Semester 5 Year B.A. LL.B. (Maj.-Min. System)/B.B.A. LL.B.
Examination, September 2021 (June 2021)
LAW OF EVIDENCE (New)

Duration : 3 Hours

Max. Marks : 100

Instructions : 1. Answer Q. No. 11 and any five of the remaining questions.

2. Q. No. 11 carries 20 marks and the remaining questions carry 16 marks each.

3. Answers should be written either in English or Kannada completely.

- Q. No. 1. Explain the relevancy of facts forming part of the same transaction. Marks : 16
ಒಂದೇ ವ್ಯವಹಾರಣೆಯ ಭಾಗವಾಗಿರುವ ಘಟನೆಗಳ ಸುಸಂಬಂಧತೆಯನ್ನು ವಿವರಿಸಿ.
- Q. No. 2. Define Admission. State the persons whose admissions are relevant. Marks : 16
ಒಪ್ಪುವಿಕೆಗಳನ್ನು ವ್ಯಾಖ್ಯಾನಿಸಿ. ಯಾವ ವ್ಯಕ್ತಿಗಳ ಒಪ್ಪುವಿಕೆಗಳು ಸುಸಂಬಂಧವಾಗಿರುವದೆಂಬುದನ್ನು ತಿಳಿಸಿ.
- Q. No. 3. What is dying declaration ? What are the conditions for its admissibility as evidence ? Marks : 16
ಮರಣಕಾಲಿಕ ಹೇಳಿಕೆಯೆಂದರೇನು ? ಅದನ್ನು ಸಾಕ್ಷ್ಯವಾಗಿ ಸ್ವೀಕರಿಸಲು ಇರುವ ಷರತ್ತುಗಳು ಯಾವುವು ?
- Q. No. 4. Who is an expert ? State the circumstances in which expert opinion becomes relevant. Marks : 16
ತಜ್ಞನೆಂದರೆ ಯಾರು ? ತಜ್ಞರ ಅಭಿಪ್ರಾಯಗಳು ಸುಸಂಬಂಧವಾಗಿರುವ ಸಂದರ್ಭಗಳನ್ನು ತಿಳಿಸಿ.
- Q. No. 5. Define Estoppel. Explain the different kinds of estoppel. Marks : 16
'ವಿಬಂಧ' ವ್ಯಾಖ್ಯಾನಿಸಿ. ವಿವಿಧ ಪ್ರಕಾರಗಳ ವಿಬಂಧಗಳನ್ನು ವಿವರಿಸಿ.
- Q. No. 6. Explain the circumstances in which secondary evidence relating to documents may be given. Marks : 16
ದಾಖಲೆಗಳನ್ನು ರುಜುವಾತುಪಡಿಸುವಾಗ ದ್ವಿತೀಯ ಸಾಕ್ಷ್ಯವನ್ನು ನೀಡಬಹುದಾದ ಸಂದರ್ಭಗಳನ್ನು ವಿವರಿಸಿ.
- Q. No. 7. Explain Examination-in-chief, Cross-examination and Re-examination. Marks : 16
ಮುಖ್ಯ ವಿಚಾರಣೆ, ಪಾಟೀ-ಸವಾಲು ಮತ್ತು ಮರುವಿಚಾರಣೆಗಳನ್ನು ವಿವರಿಸಿ.

P.T.O.



- Q. No. 8. Define Evidence. Discuss different kinds of evidence. Marks : 16
 ಸಾಕ್ಷ್ಯವನ್ನು ವ್ಯಾಖ್ಯಾನಿಸಿರಿ. ವಿವಿಧ ರೀತಿಯ ಸಾಕ್ಷ್ಯಗಳನ್ನು ಕುರಿತು ಚರ್ಚಿಸಿರಿ.
- Q. No. 9. Explain the provisions relating to privileged communication under the Indian Evidence Act. Marks : 16
 ಭಾರತೀಯ ಸಾಕ್ಷ್ಯ ಅಧಿನಿಯಮದಡಿಯಲ್ಲಿ ವಿಶೇಷ ಸಂವಹನದ ಬಗ್ಗೆ ಇರುವ ಉಪಬಂಧಗಳನ್ನು ವಿವರಿಸಿರಿ.
- Q. No. 10. Write short notes on **any two** : Marks : 8×2=16
 ಯಾವುದಾದರೂ ಎರಡಕ್ಕೆ ಲಘು ಟಿಪ್ಪಣಿ ಬರೆಯಿರಿ :
 (a) Confession by Co-accused.
 ಸಹ ಆರೋಪಿಯ ತಪ್ಪೊಪ್ಪಿಗೆ.
 (b) Hostile witness.
 ಪ್ರತಿಕೂಲ ಸಾಕ್ಷಿ.
 (c) Alibi.
 ಅನ್ಯತ್ರ ಸಿದ್ಧಾಂತ.
- Q. No. 11. Answer **any two** with reasons : Marks : 10×2=20
 ಕಾರಣಗಳೊಂದಿಗೆ ಯಾವುದೇ ಎರಡಕ್ಕೆ ಉತ್ತರಿಸಿರಿ :
 (a) 'A' is charged with travelling in a train without a ticket. 'A' denies the charge. On whom the burden of proof lies ?
 'A' ನು ಟಿಕೇಟ್ ಇಲ್ಲದೆ ರೈಲಿನಲ್ಲಿ ಪ್ರಯಾಣ ಮಾಡಿದ್ದಾನೆಂದು ಆಪಾದಿಸಲಾಗಿದೆ. 'A' ನು ಈ ಆರೋಪವನ್ನು ಅಲ್ಲಗಳೆಯುತ್ತಾನೆ. ರುಜುವಾತಿನ ಭಾರ ಯಾರ ಮೇಲಿದೆ ?
 (b) The question is whether 'S' was the legitimate son of 'F' ? Is the fact 'S' was always treated as such by the members of the family relevant ?
 'S' ನು 'F' ನ ನ್ಯಾಯಬದ್ಧ ಮಗನೇ ? ಎನ್ನುವುದು ನ್ಯಾಯಾಲಯದ ಮುಂದೆ ಇತ್ಯರ್ಥವಾಗಬೇಕಾದ ಪ್ರಶ್ನೆ ಇದ್ದಾಗ ಕುಟುಂಬದ ಸದಸ್ಯರು ಯಾವಾಗಲೂ 'S' ನನ್ನು ಹಾಗೇ ಪರಿಗಣಿಸುತ್ತಿದ್ದರು, ಎನ್ನುವುದು ಸುಸಂಬದ್ಧವೇ ?
 (c) 'X' has obtained a decree for the possession of land against 'Y'. Y's son 'Z' has murdered 'X' in consequence. Is the existence of decree relevant ?
 'X' ನು 'Y' ನ ವಿರುದ್ಧ ಭೂಮಿ ಸ್ವಾಧೀನತೆಯ ಡಿಕ್ರಿ ಪಡೆದಿದ್ದಾನೆ. ಇದರ ಪರಿಣಾಮವಾಗಿ 'Y' ನ ಮಗನಾದ 'Z' ನು 'X' ನನ್ನು ಕೊಲೆಗೈದಿದ್ದಾನೆ, ಡಿಕ್ರಿಯಾಗಿರುವುದು ಸುಸಂಬದ್ಧವೇ ?